

ಬಿ.ಪ್ಯಾಕ್ ೩
ಅಂದದೂರು ಬೆಂಗಳೂರು



ELECTION
HABBA
#LetsMakeDemocracyWork

ಮಲ್ಲೇಶ್ವರಂ

ನಾಗರಿಕ ಪ್ರಣಾಳಿಕೆ



Mobility &
Infrastructure



Waste
management



Health



Water &
Sanitation



Women &
Child



Environment

ಏಪ್ರಿಲ್ 2018

ಮಲ್ಲೇಶ್ವರಂನ ಒಳನೋಟ

1. ಪ್ರದೇಶ: 13.8 sq. km
2. ಜನಸಂಖ್ಯೆ : 243642
3. ವಾರ್ಡ್ :ಅರಮನೆ ನಗರ, ಮತ್ತಿಕರೆ, ಮಲ್ಲೇಶ್ವರಂ, ರಾಜಮಹಲ್ ಗುಟ್ಟಹಳ್ಳಿ ಕಾಡು ಮಲ್ಲೇಶ್ವರ ಸುಬ್ರಹ್ಮಣ್ಯ ನಗರ, ಗಾಯಿತ್ರಿ ನಗರ
- 4) ಲೋಕಸಭಾ ಕ್ಷೇತ್ರ:ಬೆಂಗಳೂರು ಉತ್ತರ
5. ಒಟ್ಟು ಗೃಹಗಳು : 62256
7. ರಸ್ತೆ ವಿಸ್ತೀರ್ಣ : 235 sq. km
- 8)ಕೆರೆಗಳು : ಸ್ಯಾಂಕಿ ಟ್ಯಾಂಕ್
- 9)ಆರಕ್ಷಕ ಠಾಣೆ :ಸದಾಶಿವನಗರ, ಯಶವಂತಪುರ, ವೈಯಾಲಿಕಾವಲ್, ಮಲ್ಲೇಶ್ವರ,
10. ಬಸ್ ನಿಲ್ದಾಣಗಳು : 127
11. ಅಗ್ನಿಶಾಮಕ ಕೇಂದ್ರ :0
12. ಸರ್ಕಾರಿ ಶಾಲೆಗಳು :19
13. ಆಟದ ಮೈದಾನ :14

ಸರಳವಾಗಿ ನಾವು ಕೇಳುವುದಿಷ್ಟೆ

1)ನಾಗರಿಕರು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವಂತೆ ನಾಗರಿಕ ಸಂಸ್ಥೆಗಳು ಮಹಾನಗರಪಾಲಿಕೆ ಸದಸ್ಯರು ಮತ್ತು ನಾಗರಿಕ ಗುಂಪುಗಳೊಂದಿಗೆ ಶಾಸಕರು ಮಾಸಿಕ ಸಾಮಾನ್ಯ ಸಭೆ ನಡೆಸಬೇಕು.

2)ಕ್ಷೇತ್ರದ ಅಭಿವೃದ್ಧಿಗಾಗಿ ತೆಗೆದುಕೊಂಡು ಕ್ರಮಗಳು ಮತ್ತು ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿ ಬಳಕೆ ಒಳಗೊಂಡಂತೆ ನಾಗರಿಕ ಬೇಡಿಕೆಗಳಿಗೆ ಸಂಬಂಧಿಸಿದಂತೆ ನಾಗರಿಕರಿಗೆ ಸೂಕ್ತ ಮಾಹಿತಿಯನ್ನು ಒದಗಿಸಲು ಕ್ಷೇತ್ರದ ವೆಬ್‌ಸೈಟ್ ವಿನ್ಯಾಸಗೊಳಿಸಬೇಕು.

3) ಚಾಲ್ತಿಯಲ್ಲಿರುವ ಹಾಗೂ ಮುಂದೆ ಕೈಗೊಳ್ಳಬಹುದಾದ ಕಾಮಗಾರಿಗಳ ಬಗ್ಗೆ ಪಾರದರ್ಶಕ ರೀತಿಯಲ್ಲಿ ಸಾರ್ವಜನಿಕರೊಂದಿಗೆ ಸಮಾಲೋಚಿಸಲು ಆನ್ ಲೈನ್ ಹಾಗೂ ಆಫ್ ಲೈನ್ ಮೂಲಕ ಸಂಪರ್ಕ ಹೊಂದಬೇಕು.

4) ವಿಧಾನಸಭೆಯಲ್ಲಿ ಮಂಡಿಸಲಾಗುವ ವಿವಿಧ ನೀತಿ ವಿಷಯಗಳ ಬಗ್ಗೆ ಶಾಸಕರು ತಮ್ಮ ನಿಲುವನ್ನು ವ್ಯಕ್ತಗೊಳಿಸಬೇಕು. ಸಮಸ್ಯೆಗಳನ್ನು ಆನ್ ಲೈನ್ ಮತ್ತು ಆಫ್ ಲೈನ್ ಮೂಲಕ ನಾಗರಿಕರೊಂದಿಗೆ ಸಮಾಲೋಚಿಸಬೇಕು.

5) ಕ್ಷೇತ್ರದಲ್ಲಿ ಎದುರಾಗುವ ವಿವಿಧ ವಿಷಯಗಳಲ್ಲಿ ಭಾಗವಹಿಸಲು ನಾಗರಿಕರಿಗೆ ಸ್ವಯಂಪ್ರೇರಿತ ಅವಕಾಶಗಳನ್ನು ಕಲ್ಪಿಸಬೇಕು

6) ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಕಾಲೇಜು ವಿದ್ಯಾರ್ಥಿಗಳು ತರಬೇತಿ ನೀಡುವ ಅವಕಾಶವಿರಬೇಕು ಮತ್ತು ಗೃಹಿಣಿಯರು ಮತ್ತು ಹಿರಿಯ ನಾಗರಿಕರ ಅಭಿವೃದ್ಧಿಗೆ ಸಂಬಂಧಿಸಿದಂತೆ ಕಾಲೇಜು ವಿದ್ಯಾರ್ಥಿಗಳು ತರಬೇತಿ ನೀಡುವ ಅವಕಾಶಗಳನ್ನು ಕಲ್ಪಿಸಬೇಕು.

7) ಸಂಬಂಧಿತ ಅಧಿಕಾರಿಗಳ ಸಂಪರ್ಕ ವಿವರಗಳು (ಬಿ.ಬಿ.ಎಂ.ಪಿ) ಬೆಸ್ಕಾಂ) ಇತ್ಯಾದಿ ಮತ್ತು ದೂರುಗಳ ಪರಿಹಾರಕ್ಕಾಗಿ ನಿಗದಿಪಡಿಸಲಾಗುವ ಸಮಯದ ವಿವರಗಳನ್ನು ವಾರ್ಡ್ ಕಛೇರಿಯಲ್ಲಿ ಮತ್ತು ಇತರ ಪ್ರಮುಖ ಸ್ಥಳಗಳಲ್ಲಿ ಪ್ರದರ್ಶಿಸಬೇಕು.

8) ಎಲ್ಲಾ ನಾಗರಿಕ ಸಂಸ್ಥೆಗಳ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ ಮಾಡಬೇಕು

9) ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಗತಿಯ ತ್ರೈಮಾಸಿಕ ವರದಿ ನಾಗರಿಕರಿಗೆ ಲಭ್ಯವಾಗಬೇಕು

10) ಮೂಲೆ ನಿವೇಶನಗಳು ಹಾಗೂ ಇತರ ಸೌಲಭ್ಯಗಳ ವಿವರಗಳನ್ನು ಒಳಗೊಂಡ ಕ್ಷೇತ್ರದ ನಕ್ಷೆ ಲಭ್ಯವಾಗುವಂತೆ ಏರ್ಪಾಡು ಮಾಡಬೇಕು

ಪ್ರಮುಖ 5 ಬೇಡಿಕೆಗಳು

ತ್ಯಾಜ್ಯ ನಿರ್ವಹಣೆ

1. ಸಣ್ಣ ವಾಹನಗಳಿಂದ ದೊಡ್ಡ ವಾಹನಗಳಿಗೆ ತ್ಯಾಜ್ಯವನ್ನು ನೇರವಾಗಿ ವರ್ಗಾವಣೆ ಮಾಡುವಂತಹ ವೈಜ್ಞಾನಿಕ ವರ್ಗಾವಣೆ ಕೇಂದ್ರಗಳನ್ನು ಸ್ಥಾಪಿಸಬೇಕು.
2. ಮಲ್ಲೇಶ್ವರದಲ್ಲಿ ಹಾದುಹೋಗುವ ರೈಲ್ವೆ ಮಾರ್ಗದ ಅಕ್ಕ ಪಕ್ಕ ಆರೋಗ್ಯಕ್ಕೆ ಅಪಾಯತರುವ ಸ್ಥಿತಿ ತಲುಪಿದ್ದು, ಈ ಸ್ಥಳವನ್ನು ಸುಂದರಗೊಳಿಸಿ ನಿರ್ವಹಿಸಬೇಕು.
3. ಮಲ್ಲೇಶ್ವರದಲ್ಲಿ ಸಂಗ್ರಹವಾಗುವ ಮರಗಳ ಎಲೆಗಳು ಹಾಗೂ ಹಸಿ ತ್ಯಾಜ್ಯವನ್ನು ಮಲ್ಲೇಶ್ವರದಲ್ಲಿಯೇ ಸಂಸ್ಕರಿಸುವ ಮೂಲಕ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ವಿಕೇಂದ್ರೀಕರಿಸಬೇಕು, ಮತ್ತು ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಬೇಕು.
4. ದೇವಾಲಯಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಇತರ ಬೃಹತ್ ತ್ಯಾಜ್ಯ ಉತ್ಪನ್ನಕಾರರು ಸ್ಥಳದಲ್ಲಿಯೇ ಸಂಸ್ಕರಣ ಘಟಕಗಳನ್ನು ಹೊಂದುವ ಮೂಲಕ ಶೂನ್ಯ ತ್ಯಾಜ್ಯ ಉತ್ಪತ್ತಿ ಮಾಡಲು ಪ್ರೋತ್ಸಾಹಿಸಬೇಕು.

ಮೊಬಿಲಿಟಿ ಮತ್ತು ಸಾರಿಗೆ

1. ಮಲ್ಲೇಶ್ವರದಾದ್ಯಂತ ನಾಗರಿಕ ಸ್ನೇಹಿ ಪಾದಚಾರಿ ಮಾರ್ಗಗಳ ನಿರ್ಮಾಣ
2. ಹಿರಿಯ ನಾಗರಿಕರು ಮತ್ತು ಮಕ್ಕಳು ರಸ್ತೆ ದಾಟಲು ಅನುಕೂಲವಾಗುವಂತೆ ಸಂಚಾರ ವಾರ್ಡನ್‌ಗಳ ನೇಮಕ.
3. ಮೆಟ್ರೋ ಕೇಂದ್ರಗಳಿಂದ ಸಾರ್ವಜನಿಕ ಸಂಪರ್ಕ ಕಲ್ಪಿಸುವಂತೆ ಸಾರಿಗೆ ಮತ್ತು ಕೊನೆಯ ಮೈಲಿ ಸಂಪರ್ಕ ಸೇವೆ ಒದಗಿಸುವುದು.
4. ಮಲ್ಲೇಶ್ವರ ವೃತ್ತದಂತಹ ಅತಿ ಹೆಚ್ಚು ಸಂಚಾರ ಜಂಕ್ಷನ್ ಪ್ರದೇಶಗಳ ಸೂಕ್ತನಿರ್ವಹಣೆಗೆ ತಜ್ಞ ಸಂಸ್ಥೆಗಳ ಸಹಾಯಪಡೆಯುವುದು.
5. ಮಲ್ಲೇಶ್ವರದಲ್ಲಿ ಕೈಗೊಳ್ಳುವ ರಸ್ತೆ ಕಾಮಗಾರಿಗಳ ವಿಶೇಷಣಗಳ ಬಗ್ಗೆ ಮಾಹಿತಿಯನ್ನು ಪ್ರಕಟಿಸುವುದು.

ನೀರು

1. ನೀರು ಸರಬರಾಜು ಮಾಡುವ ಸಮಯದ ಬಗ್ಗೆ ನಾಗರಿಕರಿಗೆ ಮಾಹಿತಿ ನೀಡುವುದು

2. ನೀರು ಉಳಿತಾಯ ಮತ್ತು ಮಳೆನೀರು ಕೊಯ್ಲು ಬಗ್ಗೆ ಅರಿವು ಮೂಡಿಸುವ ಆಂದೋಲನ ಏರ್ಪಡಿಸುವುದು, ಈ ಬಗ್ಗೆ ನಾಗರಿಕರಿಗೆ ತಜ್ಞರ ನೆರವು ಲಭ್ಯವಾಗುವಂತೆ ವ್ಯವಸ್ಥೆ ಮಾಡುವುದು.
3. ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಸಾರ್ವಜನಿಕ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲುಪದ್ಧತಿ ಅಳವಡಿಸುವುದು.
4. ಮಳೆ ನೀರು ಚರಂಡಿ ಮತ್ತು ಒಳಚರಂಡಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು.
5. ತ್ಯಾಜ್ಯ ನೀರಿನ ಸಂಸ್ಕರಣ ಘಟಕಗಳನ್ನು ಸ್ಥಾಪಿಸುವ ಮೂಲಕ ಸಂಸ್ಕರಿಸಿದ ನೀರಿನ ಬಳಕೆಯನ್ನು ಪ್ರೋತ್ಸಾಹಿಸುವುದು.

ಮಹಿಳಾ ಮತ್ತು ಮಕ್ಕಳ ಸುರಕ್ಷತೆ

1. ಶಾಲೆಗಳಲ್ಲಿ ಮಕ್ಕಳ ರಕ್ಷಣೆ ನೀತಿಯನ್ನು ಜಾರಿಗೆ ತರಲು ಬೆಂಬಲಿಸುವುದು.
2. ಸಾರ್ವಜನಿಕ ಸ್ಥಳಗಳಲ್ಲಿ ಪ್ರಖರ ದೀಪಗಳನ್ನು ಬೆಳಗಿಸುವುದು, ಸುಗಮ ಪಾದಚಾರಿ ಮಾರ್ಗಗಳ ವ್ಯವಸ್ಥೆ, ಸಾಕಷ್ಟು ಪೊಲೀಸ್ ಗಸ್ತು ಮತ್ತು ಸಿಸಿಟಿವಿಗಳ ಅಳವಡಿಕೆಯಿಂದ ಪರಿಹಾರ ಸಿಗುತ್ತದೆ.
3. ಆದಾಯ ಗುಂಪುಗಳಿಗೆ ನುಗ್ಗುವಾಗ ಮಹಿಳೆಯರಿಗೆ ಸುರಕ್ಷತೆ ಮತ್ತು ಸಬಲೀಕರಣ ಸಂಪನ್ಮೂಲಗಳ ಕುರಿತು ಜಾಗೃತಿಮೂಡಿಸುವುದು.
4. ಯುವ ಕಾಲೇಜು ವಿದ್ಯಾರ್ಥಿಗಳ ಮೇಲೆ ವಿಶೇಷ ಗಮನವಿಟ್ಟು ತಮ್ಮ ಬದುಕನ್ನು ರೂಪಿಸಿಕೊಳ್ಳುವ ಅವಕಾಶಗಳನ್ನು ಒದಗಿಸುವುದು.
5. ಮಲೇಶ್ವರದಾದ್ಯಂತ ಪೊಲೀಸ್ ಚೌಕಿ ಮತ್ತು ತೀವ್ರ ಪೊಲೀಸ್ ಗಸ್ತು ತಿರುಗುವ ವ್ಯವಸ್ಥೆ ಮಾಡುವುದು.

ಪರಿಸರ ಮತ್ತು ಆರೋಗ್ಯ

1. ವೈಜ್ಞಾನಿಕವಾಗಿ ಮರಗಳ ಸಂರಕ್ಷಣೆ ಮತ್ತು ಖಾಲಿ ಸ್ಥಳಗಳ ಮೇಲ್ವಿಚಾರಣೆ ಹಾಗೂ ನಿರ್ವಹಣೆ.
2. ಆರೋಗ್ಯ ತಡೆಗಟ್ಟುವ ರಕ್ಷಣಾ ಕ್ರಮಗಳಿಗೆ ಆದ್ಯತೆ ನೀಡಬೇಕು.
3. ಮಲೇಶ್ವರದಾದ್ಯಂತ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ತುರ್ತು ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುವುದು.
4. ಸಾರ್ವಜನಿಕ ಸ್ಥಳಗಳು ಮತ್ತು ಉದ್ಯಾನಗಳಲ್ಲಿ ಶೌಚಾಲಯಗಳ ಸೌಲಭ್ಯ ನೀಡುವುದು.
5. ಗಾಳಿ ಗುಣಮಟ್ಟ ಮತ್ತು ಶಬ್ದ ಮಟ್ಟದ ಸೂಚಕಗಳ ಅಳವಡಿಕೆ.

